

## ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ರ.)

6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

ಕಲಿಕಾ ಸಾಧನಾ ಸಮೀಕ್ಷೆ - 2018-19

ಮಾಧ್ಯಮ : ಕನ್ನಡ

ವಿಷಯ : ವಿಜ್ಞಾನ, ಸಮಾಜ ವಿಜ್ಞಾನ, ಗಣಿತ

ವಿದ್ಯಾರ್ಥಿಗಳಿಗೆ ಸೂಚನೆಗಳು :

ಸಮಯ : 2.30 ಗಂಟೆಗೆ

1. ಪ್ರಶ್ನೆಗಳನ್ನು ಮೊದಲು ಓದಿ ಅಧ್ಯೋಪಿಸಿಕೊಳ್ಳುವುದು.
2. ಪ್ರಶ್ನೆ ಪತ್ರಿಕೆಯಲ್ಲಿ ಬಿಂಗಡ ನೀಡಿರುವ ಸಂಖ್ಯೆಯನ್ನು ಓ.ಎಂ.ಆರ್. ನಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕಡ್ಡಾಯವಾಗಿ '✓' ಮಾಡುವುದು.
3. ಪ್ರತಿ ಪ್ರಶ್ನೆಗೆ A, B, C, D ಎಂಬುದಾಗಿ 4 ಅಂಶ್ಯೋಯ ಉತ್ತರಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದ ಒಂದು ಉತ್ತರಕ್ಕೆ ಮಾತ್ರ ಓ.ಎಂ.ಆರ್. ನಲ್ಲಿ '✓' ಮಾಡುವುದು.  
ಉದಾಹರಣೆ: 2ನೇ ಪ್ರಶ್ನೆಗೆ B ಸರಿ ಉತ್ತರವಾಗಿದ್ದಲ್ಲಿ ಹೀಗೆ '✓' ಮಾಡುವುದು.
4. ಓ.ಎಂ.ಆರ್.ನಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಿದ್ಯಾರ್ಥಿಗಳು ಸಹಿ ಮಾಡುವುದು ಹಾಗೂ ಶಿಕ್ಷಕರು ಶಿಕ್ಷಕರಿಗೆ ನಿಗದಿಪಡಿಸಿರುವ ಸ್ಥಳದಲ್ಲಿ ಸಹಿ ಮಾಡುವುದು.

2.    

1) ಉಪಿಷಣಿನಲ್ಲಿರುವ ಆಹಾರ ಘಟಕಗಳು \_\_\_\_\_

- |                        |                       |
|------------------------|-----------------------|
| A) ರವೆ, ಹಾಲು, ತರಕಾರಿ   | B) ನೀರು, ರವೆ, ತರಕಾರಿ  |
| C) ಅಕ್ಕಿ, ನೀರು, ತರಕಾರಿ | D) ಬೇಳೆ, ನೀರು, ತರಕಾರಿ |

2) ಆಲೂಗಡ್ಡೆಯ ಸಸ್ಯದ ಈ ಭಾಗದ ಘಟಕಾಂಶ :

- |         |         |
|---------|---------|
| A) ಬೇರು | B) ಎಲೆ  |
| C) ಕಾಂಡ | D) ಹಣ್ಣ |

3) ಇವುಗಳಲ್ಲಿ ಮಿಶ್ರಹಾರಿಗಳ ಸುಂಪು :

- |                         |                      |
|-------------------------|----------------------|
| A) ಇರುವೆ, ಆನೆ, ಕತ್ತೆ    | B) ಜೆಂಕೆ, ಆನೆ, ನವಿಲು |
| C) ನಾಯಿ, ಬೆಕ್ಕು, ಹುಲ್ಲಿ | D) ಇಲೆ, ಇರುವೆ, ಆನೆ   |

4) ಮಾನವ ಕಾರ್ಯ ಚೊರೊಂದರ ಮೇಲೆ 2-3 ಹನಿ ದುರ್ಬಲ ಅರ್ಥಾತ್ ದ್ರಾವಣ ಹಾಕಿದೆ. ಘಟಿತಾಂಶ ಹೀಗಿರುತ್ತದೆ :

- |  |
|--|
| A) ಕಪ್ಪು ಮಿಶ್ರಿತ ನೀಲಿ ಬಣ್ಣ ಕಾಣಿಸಿದೆ ಏಕೆಂದರೆ ಹಿಷ್ಟೆ ಇದೆ |
| B) ನೇರಳೆ ಬಣ್ಣ ಕಾಣಿಸಿದೆ ಏಕೆಂದರೆ ಹಿಷ್ಟೆವಿಲ್ಲ             |
| C) ಕಂಪು ಬಣ್ಣವಿದೆ ಏಕೆಂದರೆ ಹಿಷ್ಟೆ ಇಲ್ಲ                   |
| D) ಬಣ್ಣ ಬದಲಾಗಿಲ್ಲ ಏಕೆಂದರೆ ಸಕ್ಕರೆ ಅಂಶ ಇದೆ               |


5) ದುರ್ಬಲವಾದ ಮೂರ್ಗಳನ್ನು ಹೊಂದಿರುವ ವೃಕ್ಷಿಯ ದೇಹ ಹೆಚ್ಚು ಕ್ಷುಲ್ಲಿಯಂ ಬಳಸಿಕೊಳ್ಳಬೇಕಾದರೆ ವೈದ್ಯರು ಸೂಚಿಸುವ ವಿಟಮಿನ್:

- |                 |                 |
|-----------------|-----------------|
| A) ವಿಟಮಿನ್ 'ಸಿ' | B) ವಿಟಮಿನ್ 'ಡಿ' |
| C) ವಿಟಮಿನ್ 'ಎ'  | D) ವಿಟಮಿನ್ 'ಬಿ' |


- 6) ದೇಹದ ಬೆಳವಣಿಗೆ ಮತ್ತು ದುರಸ್ತಿಗೆ ಅವಶ್ಯಕವಾದ ಪ್ರೋಟೀನ್ ಇವುಗಳಲ್ಲಿ ಸಮೃದ್ಧವಾಗಿದೆ :
- A) ಬಟ್ಟಾಣಿ ಮತ್ತು ಮೀನು
  - B) ಅಕ್ಕಿ ಮತ್ತು ತುಪ್ಪ
  - C) ಮೆಕ್ಕೆಜೋಳಿ ಮತ್ತು ಮೊಟ್ಟೆ
  - D) ಸಚ್ಚೆ ಮತ್ತು ಗೊಸು
- 7) ಕುತ್ತಿಗೆಯಲ್ಲಿನ ಗ್ರಂಥಿಗಳು ಉದಿದಂತೆ ಕಾಣುತ್ತಿರುವ ವ್ಯಕ್ತಿಗೆ ನೀವು ನೀಡಬಹುದಾದ ಸರಿಯಾದ ಸೂಚನೆಯೆಂದರೆ,
- A) ಪರಿಸರದ ಮಣ್ಣ ಮತ್ತು ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು, ಹಸಿರು ಸೊಮ್ಮೆಗಳನ್ನು ಸೇವಿಸಬೇಕು.
  - B) ಪರಿಸರದ ಮಣ್ಣ ಮತ್ತು ನೀರಿನಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವುದರಿಂದ, ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು
  - C) ಪರಿಸರದ ಮಣ್ಣ ಮತ್ತು ನೀರಿನಲ್ಲಿ ಅಯೋಡಿನಾ ಅಂಶ ಕಡಿಮೆಯಿದ್ದು ಅಯೋಡಿನ್‌ಯೂಕ್ ಆಹಾರ ಸೇವಿಸಬೇಕು
  - D) ಪರಿಸರದ ಮಣ್ಣ ಮತ್ತು ನೀರಿನಲ್ಲಿ ಕ್ಯಾಲ್ಸಿಯಂ ಕಡಿಮೆ ಇದ್ದು ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು
- 8) ಸಸ್ಯ ಮತ್ತು ಪ್ರಾಣಿಗಳಿಂದ ಪಡೆಯುವ ನಾರುಗಳು ಕ್ರಮವಾಗಿ :
- A) ಸೆಂಬು ಮತ್ತು ನೊಲು
  - B) ಹತ್ತಿ ಮತ್ತು ಸೆಂಬು
  - C) ಹತ್ತಿ ಮತ್ತು ರೇಷ್ಯೆ
  - D) ರೇಷ್ಯೆ ಮತ್ತು ಉಣಿ
- 9) ದಾರದ ಎಳೆಯು, ಉಡುಪು ಆಗುವವರೆಗಿನ ಹಂತದ ಸರಿಯಾದ ಕ್ರಮ ಹೀಗಿದೆ :
- A) ನಾರು, ನೊಲು, ನೇಯ್ಯ
  - B) ನೇಯ್ಯ, ನೊಲು, ನಾರು
  - C) ನಾರು, ನೇಯ್ಯ, ನೊಲು
  - D) ನೊಲು, ನಾರು, ನೇಯ್ಯ
- 10) ಪಾಲಿವಾಸ್ತರ್ ಸಂಶೋಧನೆ ನಾರಿಗೆ ಉದಾಹರಣೆ ಏಕೆಂದರೆ
- A) ಅದನ್ನು ಸಸ್ಯ ಮೂಲದಿಂದ ಪಡೆಯಲಾಗುತ್ತದೆ
  - B) ಅದು ಸಸ್ಯ ಮತ್ತು ಪ್ರಾಣಿ ನಾರುಗಳ ಬೆರಕೆ
  - C) ಅದನ್ನು ಕೃತಕ ರಾಸಾಯನಿಕಗಳಿಂದ ಪಡೆಯಲಾಗುತ್ತದೆ
  - D) ಅದರ ನಾರುಗಳು ಬಹಳ ತೆಳುವಾಗಿವೆ
- 11) ಬಟ್ಟೆ ತಯಾರಿಕೆಯ ವಿಧಾನಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಸರಿಯಾದ ವಿವರಣೆ,
- A) ಎರಡು ಗುಂಪುಗಳ ನೂಲುಗಳನ್ನು ಜೋಡಿಸಿ ಬಟ್ಟೆ ತಯಾರಿಸುವ ಕ್ರಮ → ನೇಯುವುದು
  - B) ಎರಡು ಗುಂಪುಗಳ ನೂಲುಗಳನ್ನು ಜೋಡಿಸಿ ಬಟ್ಟೆ ತಯಾರಿಸುವ ಕ್ರಮ → ಹೆಣೆಯುವುದು
  - C) ಎರಡು ಗುಂಪುಗಳ ನೂಲುಗಳನ್ನು ಜೋಡಿಸಿ ಬಟ್ಟೆ ತಯಾರಿಸುವ ಕ್ರಮ → ನೂಲುವುದು
  - D) ಒಂದೇ ನೂಲನ್ನು ಬಳಸಿ ಬಟ್ಟೆ ತುಂಡನ್ನು ತಯಾರಿಸುವ ಕ್ರಮ → ನೇಯುವುದು
- 12) ನಾವು ಕುಳಿತುಕೊಳ್ಳಲು ಬಳಸುವ ಕುಚ್ಚಿಯನ್ನು ಈ ವಸ್ತುಗಳಿಂದ ತಯಾರಿಸಬಹುದಾಗಿದೆ :
- A) ಕಾಗದ, ರಬ್ಬರ್, ಬಟ್ಟೆ
  - B) ಲೋಹ, ಪ್ಲಾಸ್ಟಿಕ್, ಮರ
  - C) ಸುಣಣಿ, ಮಣ್ಣ, ಮರಳು
  - D) ಗಾಜು, ನಾರು, ಕಾಗದ
- 13) ಕೇವಲ ಪಾರದರ್ಶಕ ವಸ್ತುಗಳನ್ನು ಮಾತ್ರ ಹೊಂದಿರುವ ಗುಂಪು :
- A) ಗಾಜು, ಗೋಡೆ, ರಬ್ಬು
  - B) ಗೋಡೆ, ನೀರು, ಪ್ಲಾಸ್ಟಿಕ್
  - C) ಗಾಜು, ನೀರು, ಗಾಳಿ
  - D) ಕಬ್ಬಿಣದ ಪಟ್ಟಿ, ನೀರು, ರಬ್ಬು
- 14) “ಬೀಕರ್ ನಲ್ಲಿರುವ ನೀರಿಗೆ ಹಾಕಿದ ಉಪ್ಪು ಶ್ವಲ್ಪ ಸಮಯದ ನಂತರ ಕಾಣೆಯಾಗಿದೆ.” ಇದಕ್ಕೆ ಸರಿಯಾದ ವಿವರಣೆ :
- A) ಉಪ್ಪು ನೀರಿನಲ್ಲಿ ಕರಗುವ ಪದಾರ್ಥ
  - B) ಉಪ್ಪು ದ್ರವವಸ್ತುವಿನಲ್ಲಿ ಕರಗುವ ಪದಾರ್ಥ
  - C) ಉಪ್ಪು ಘನರೂಪದ ಹರಳಿನಂತಹ ಪದಾರ್ಥ
  - D) ಉಪ್ಪು ನೀರಿನಲ್ಲಿ ಮುಳುಗುವ ಪದಾರ್ಥ

- 15) ಇವುಗಳಲ್ಲಿ ಮೊಸರಿನಂದ ಬೆಣ್ಣೆಯನ್ನು ಬೇರೆಡಿಸುವುದರ ಉದ್ದೇಶ :  
 A) ಉಪಯುಕ್ತವಲ್ಲದ ಫಟಕವನ್ನು ತೆಗೆಯಲು  
 B) ಅಶುದ್ಧಕಾರಕ ಫಟಕಗಳನ್ನು ತೆಗೆಯಲು  
 C) ಹಾನಿಕಾರಕ ಫಟಕಗಳನ್ನು ತೆಗೆಯಲು  
 D) ಎರಡು ಉಪಯುಕ್ತವಾದ ಫಟಕಗಳನ್ನು ಬೇರೆಡಿಸಲು
- 16) ಸೀಮೆ ಎಣ್ಣೆ ಮತ್ತು ನೀರಿನ ವಿಶ್ರಣವನ್ನು ಕಡಲದಂತೆ ಇಟ್ಟಾಗ ಎರಡು ಪ್ರತ್ಯೇಕ ಪದರಗಳುಂಟಾಗಿವೆ. ಬೇರೆಡಿಸುವಿಕೆಯ ಸರಿಯಾದ ವಿಧಾನವೆಂದರೆ :  
 A) ಮೇಲಿನ ಪದರದ ಸಾಂದ್ರತೆ ಕಡಿಮೆ ಆದ್ದರಿಂದ ಸೋಸುವಿಕೆ  
 B) ಉಷ್ಣತೆ ನೀಡಿದಾಗ ಆವಿಯಾಗುತ್ತವೆ ಆದ್ದರಿಂದ ಆವೀಕರಣ  
 C) ಮೇಲಿನ ಪದರವನ್ನು ಬೇರೆಡಿಸಲು ಬಸಿಯುವಿಕೆ  
 D) ನೀರು ದ್ರವರೂಪದಲ್ಲಿದೆ ಆದ್ದರಿಂದ ಸೋಸುವಿಕೆ
- 17) ಈ ದ್ರಾವಣದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪದಾರ್ಥಗಳನ್ನು ಕರಿಸಲು ಸಾಧ್ಯವಿಲ್ಲ :  
 A) ಮಿಶ್ರಣ B) ಸಮಜಾತ್ಯ ಮಿಶ್ರಣ C) ಮಡ್ಡಿ ಮಿಶ್ರಣ D) ಪಯಾನಪ್ತ ದ್ರಾವಣ
- 18) ಇವುಗಳಲ್ಲಿ ಪರಾವರ್ತಿತ ಗೋಳಿಸಬಹುದಾದ ಬದಲಾವಣೆ :  
 A) ಹಾಲು ಮೊಸರಾಗುವುದು B) ಮಂಜುಗಡ್ಡೆ ಕರಗುವುದು  
 C) ಕಾಯಿ ಹಣ್ಣಾಗುವುದು D) ಆಹಾರವನ್ನು ಬೇಯಿಸುವುದು
- 19) “ಕುದಿಯುತ್ತಿರುವ ನೀರನ್ನು ಕಾಸುವುದನ್ನು ಮುಂದುವರಿಸಿದಾಗ ನೀರಿನ ಪ್ರಮಾಣ ಕಡಿಮೆಯಾಗುತ್ತದೆ” ಏಕೆಂದರೆ,  
 A) ನೀಡುತ್ತಿರುವ ಹೆಚ್ಚಿನ ಉಷ್ಣತೆಯು ನೀರನ್ನು ಹಬೆಯಾಗಿ ಪರಿವರ್ತಿಸಲು ಬಳಕೆಯಾಗುತ್ತದೆ  
 B) ನೀಡುತ್ತಿರುವ ಹೆಚ್ಚಿನ ಉಷ್ಣತೆಯು ಶಾಲಿದ ರೂಪದಲ್ಲಿ ನಷ್ಟವಾಗುತ್ತದೆ  
 C) ನೀಡುತ್ತಿರುವ ಹೆಚ್ಚಿನ ಉಷ್ಣತೆಯು ನೀರಿನ ಅಣುಗಳನ್ನು ಒಡೆಯುತ್ತದೆ  
 D) ನೀಡುತ್ತಿರುವ ಹೆಚ್ಚಿನ ಉಷ್ಣತೆಯು ನೀರಿನ ಪೂರ್ಕಿಗೆ ಆಗುತ್ತಿಲ್ಲ
- 20) ಕಾಂಡದ ಮೇಲಾಗದಲ್ಲಿ ರೆಂಬೆಗಳಿರುವ ಸಸ್ಯಗಳು :  
 A) ಮೊದೆಗಳು B) ಮರಗಳು C) ಗಿಡ ಮೂಲಿಕೆಗಳು D) ಬಳ್ಳಿಗಳು
- 21) ಸಸ್ಯದ ಭಾಗಗಳ ಕಾರ್ಯಗಳಿಗೆ ಸಂಬಂಧಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ :  
 A) ಎಲೆಗಳು ಆಹಾರವನ್ನು ಸಂಗ್ರಹಿಸುತ್ತವೆ B) ಕಾಂಡವು ಆಹಾರವನ್ನು ತಯಾರಿಸುತ್ತದೆ  
 C) ಬೇರು, ನೀರು ಮತ್ತು ಖನಿಜಗಳನ್ನು ಹೀರುತ್ತದೆ D) ಕಾಂಡ ನೀರು ಮತ್ತು ಖನಿಜಗಳನ್ನು ಹೀರುತ್ತದೆ
- 22) ಕೇಸರ, ಶಲಾಕ, ಅಂಡಕ & ಅಂಡಾಶಯಗಳನ್ನು ಹೊಂದಿರುವ ಸಸ್ಯದ ಭಾಗ :  
 A) ಕಾಂಡ B) ಹೂ C) ಬೇರು D) ಎಲೆ
- 23) ಇವುಗಳಲ್ಲಿ ಹೂ ಬಿಡದ ಸಸ್ಯಕ್ಕೆ ಉದಾಹರಣೆ :  
 A) ಹೆಲ್ಲು B) ಮಾವು C) ಪಪಾಯ D) ಸೀಬೆ


## 61-K

- 24)** ಏನಿತಾ ಕೆಲವು ಚಪಾತಿಗಳನ್ನು ಮಾಡಲು ಬಯಸಿದ್ದಾರೆ. ಗೋಧಿ ಹಿಟ್ಟಿನಲ್ಲಿ ಕೆಲವು ಗೋಧಿ ಕಾಳುಗಳನ್ನು ಗಮನಿಸುತ್ತಾರೆ. ಗೋಧಿಕಾಳುಗಳನ್ನು ಬೇರೆ ಮಾಡಲು ನೀವು ಸೂಚಿಸುವ ವಿಧಾನ :
- A) ಗುರುತ್ವ ಬಲದಿಂದ ಬೇರೆಗಳಿಸುವಿಕೆ      B) ಜರಡಿ ಹಿಡಿಯುವಿಕೆ  
 C) ನೀರಿನಲ್ಲಿ ಬೆರೆಸಿ ಸೋಸುವಿಕೆ      D) ಗೋಧಿಕಾಳುಗಳ ಬಸಿಯುವಿಕೆ
- 25)** ಇವುಗಳಲ್ಲಿ ಪ್ರಾಥ್ಮ ಮೂಲದ ಆಹಾರ ಪದಾರ್ಥ :
- A) ನವಣೆ      B) ಆರ್ಕ      C) ಗಿಣ್ಣ      D) ಸಜ್ಜೆ
- 26)** ಕೆಳಗಿನವುಗಳಲ್ಲಿ ಮಜ್ಜಿಗಿಯ ಸೂಕ್ಷ್ಮ ಕೊಳಗಳ ಜೋಡಣ ತೋರಿಸುವ ಚಿತ್ರ
- 

1






2



3
- A) 1 ಮತ್ತು 2      B) 3 ಮಾತ್ರ      C) 2 ಮತ್ತು 3      D) 1 ಮಾತ್ರ
- 27)**
- 
- ಮೇಲಿನ ರೇಖಾಚಿತ್ರದಲ್ಲಿ  $x$  ಮತ್ತು  $y$  ಗಳು ಕ್ರಮವಾಗಿ
- A)  $x = \text{ಶೈಸ್ಪರ್ಡ್}$ ,  $y = \text{ಕಾಸುವುದು}$       B)  $x = \text{ಕಾಸುವುದು}$ ,  $y = \text{ಶೈಸ್ಪರ್ಡ್}$   
 C)  $x = \text{ಶೈಸ್ಪರ್ಡ್}$ ,  $y = \text{ಶೈಸ್ಪರ್ಡ್}$       D)  $x = \text{ಕಾಸುವುದು}$ ,  $y = \text{ಕಾಸುವುದು}$
- 28)** ಇವುಗಳಲ್ಲಿ ಸಂಯುಕ್ತ ವಸ್ತುಗಳನ್ನು ಮಾತ್ರ ಹೊಂದಿರುವ ಗುಂಪು
- A) ಆಕ್ಸೀಜನ್, ಜೆನ್ಸ್, ಗಾಳಿ, ಸಕ್ಕರೆ  
 B) ಸಕ್ಕರೆ, ಸಮುದ್ರದ ನೀರು, ಕಬ್ಬಿಣಿ, ಜೆನ್ಸ್  
 C) ಸಕ್ಕರೆ, ನೀರು, ಅಡುಗೆ ಉಪ್ಪು, ಕಾಬಿನ್ ಡ್ಯೂ ಆಕ್ಸೈಡ್  
 D) ನೀರು, ಅಡುಗೆ ಉಪ್ಪು, ಹೃಡ್ಯೋಜನ್, ಸಕ್ಕರೆ
- 29)** ವಿದ್ಯುತ್ ಶಕ್ತಿ ಶಾಖಾಶಕ್ತಿಯಾಗಿ ರೂಪಾಂತರವಾಗುವ ಸಾಧನ :
- A) ಫಾರ್ನ್      B) ರುಬ್ಬುವ ಯಂತ್ರ  
 C) ಬಟ್ಟೆ ಒಗೆಯುವ ಯಂತ್ರ      D) ಇಸ್ತ್ರಿ ಪೆಟ್ರೆಗೆ
- 30)** LED ಬಲ್ಲಾ ಬಳಕುವುದರಿಂದ ಉಳಿಸಬಹುದಾದ ಪರ್ಯಾಯ ಶಕ್ತಿ :
- A) ಸ್ವಾಯು ಶಕ್ತಿ      B) ರಾಸಾಯನಿಕ ಶಕ್ತಿ  
 C) ವಿದ್ಯುತ್ ಶಕ್ತಿ      D) ಉಷ್ಣ ಶಕ್ತಿ

**61)** 1/3 ರ ಒಂದು ಸಮಾನ ಭಿನ್ನರಾಶಿಯನ್ನು ಸೂಚಿಸುವ ಜಿತ್ರ



**62)** ಒಂದು ಜಿಲ್ಲೆಯ ನಾಲ್ಕು ನಗರಗಳ ಜನಸಂಖ್ಯೆ 40564, 45064, 45604 ಮತ್ತು 40456 ಆಗಿದೆ. ಇವುಗಳ ಇಳಿಕೆ ಕ್ರಮ

- A) 40,456, 40,564, 45,064, 45,604   B) 45,064, 45,604, 40,456, 40,564  
C) 45,604, 45,064, 40,564, 40,456   D) 40,564, 40,456, 45,604, 45,064

**63)** 36703 ಮತ್ತು 10584 ರ ವೃತ್ತಾಸವನ್ನು ಹತ್ತೆ ಸಾಮಿರದ ಸ್ಥಾನಕ್ಕೆ ಅಂದಾಜು ಮಾಡಿದಾಗ.



**64)** ଚଂଦୁ ଆଯତାକାରଦ କୋଟିଯ ନେଲଦ ଉଦ୍ଧ୍ୱ 5 ମୀଟର୍ ମୁହଁ ଅଗଲ 4 ମୀଟର୍ ଆଦରେ ନେଲଦ ଏକେଇ

- A) 20 ଜଦର ମୀଟର୍  
B) 18 ଜଦର ମୀଟର୍  
C) 81 ଜଦର ମୀଟର୍  
D) 9 ଜଦର ମୀଟର୍

**65)** එය කුණු වූ මාරුව මැක්ලිග් සම්බන්ධ හේලිසලු බේකාද බංසීය අභ්‍යන්තර ක්‍රමවාගි  $3.25\text{m}$ ,  $4\text{m}$ , මතු  $4.5\text{m}$  පිහිටුව. කොංදුකොළුබේකාද එහු බංසීය අභ්‍යන්තර

- A) 11.37 m      B) 11.57 m      C) 11.35 m      D) 11.75 m

**66)** ಒಂದು ಬಸ್ ನಿಲ್ದಾಣದಿಂದ ಹೊರಡುವ ವೇಳೆ 17 : 45 ಎಂದು ಬರೆದಿದೆ. ಇದು ಸೂಚಿಸುವ ಸಮಯ.

- A) 05.45 AM      B) 07.45 AM      C) 05.45 PM      D) 07.45 PM

**67)** 5, 2, 6, 4, 8 සේ ප්‍රතියෝංදු අංකයනු ඛංදු බාරි මාලු බඳීම්, බරෝයබහුදාද අමි දොදු මුතු අමි සික්කු සංඛ්‍යා ව්‍යාපෘති

- A) 24,568      B) 61,974      C) 86,542      D) 1,11,110

**68)** 3054, 3045, 3450, 3405 ఇవుగటల్లి అత్యంత చిక్క సంబోద్ధి

- 69)** 4765 – 3 ಆಗಿ ಸಂಖ್ಯೆಯು 9 ರಿಂದ ನಿಶ್ಚಯವಾಗಿ ಭಾಗವಾದರೆ ಬಿಟ್ಟರುವ ಸ್ಥಳದಲ್ಲಿನ ಅಂಕ  
 A) 2                      B) 3                      C) 4                      D) 5
- 70)** ಒಬ್ಬ ವಿದ್ಯಾರ್ಥಿಯ  $(45+37)+20$  ನ್ನು  $20+(45+37)$  ಎಂದು ಬರೆಯುತ್ತಾನೆ. ಇಲ್ಲಿ ಅನ್ವಯಿಸಿಕೊಂಡಿರುವ ಗುಣ.  
 A) ಸಹವರ್ತನ                      B) ವಿಭಾಜಕ  
 C) ಪರಿವರ್ತನ                      D) ಅನನ್ಯತಾಂಶ
- 71)**  $2 = 2 + (2 \times 0)$   
 $4 = 2 + (2 \times 1)$   
 $6 = 2 + (2 \times 2) \dots \dots \dots$  ಈ ವಿನ್ಯಾಸದಲ್ಲಿ ಮುಂದುವರಿಸಿದಾಗ 16 ಕ್ಕೆ ಸರಿಹೋಂದುವ ಆಯ್ದು  
 A)  $2 + (2 \times 4)$     B)  $2 + (2 \times 5)$     C)  $2 + (2 \times 6)$     D)  $2 + (2 \times 7)$
- 72)** 10 ರಿಂದ 20 ರ ನಡುವೆ ಇರುವ ಒಟ್ಟು ಅವಿಭಾಜ್ಯಗಳ ಸಂಖ್ಯೆ  
 A) 1                      B) 4                      C) 2                      D) 3
- 73)** ಕೊಟ್ಟರುವ ಆಯ್ದುಗಳಲ್ಲಿ ಅವಿಭಾಜ್ಯ ಸಂಖ್ಯೆ  
 A) 49                      B) 28                      C) 37                      D) 51
- 74)** 36 ರ ಅವಿಭಾಜ್ಯ ಅಪವರ್ತನಗಳ ಗುಣಲಭ್ಯ  
 A)  $4 \times 3 \times 3$     B)  $3 \times 3 \times 2 \times 2$     C)  $9 \times 2 \times 2$     D)  $2 \times 3 \times 6$
- 75)** ಇವುಗಳಲ್ಲಿ ಸಹ-ಅವಿಭಾಜ್ಯ ಸಂಖ್ಯೆಗೆ ಒಂದು ಉದಾಹರಣೆ  
 A) 13, 10                      B) 14, 12                      C) 35, 15                      D) 16, 18
- 76)** 18 ಮತ್ತು 60 ರ ಸಾಮಾನ್ಯ ಅಪವರ್ತನ  
 A) 6                      B) 18  
 C) 12                      D) 60
- 77)** ಈ ಅಪವರ್ತನ ವೃಕ್ಷದಲ್ಲಿ, ‘a’, ‘b’ ಮತ್ತು ‘c’ ಗಳ ಬೆಲೆ ಕ್ರಮವಾಗಿ  
 A) 2, 3, 4  
 B) 4, 3, 2  
 C) 3, 2, 4  
 D) 4, 2, 3
- 
- ```

graph TD
    36((36)) --> a((a))
    36 --> nine((9))
    a --> two((2))
    a --> c((c))
    nine --> three((3))
    nine --> b((b))
  
```

78) ಸುಮ, ಸಲ್ಲಾ ಮತ್ತು ಪಿಂಕೆ, ರಬ್ಬಿ 10 cm, 15 cm, 25 cm ಅಳತೆಪಟ್ಟಿಗಳಿವೆ. ಇವುಗಳಿಂದ ಮೂವರು ಪೊಣವಾಗಿ ಅಳೆಯಬಹುದಾದ ಕನಿಷ್ಠ ಉದ್ದು

- |           |           |
|-----------|-----------|
| A) 50 cm  | B) 60 cm  |
| C) 150 cm | D) 175 cm |

79) -8, -6, -3, -14 ಇವುಗಳಲ್ಲಿ ಕನಿಷ್ಠ ಪೊಣಾಂಕ


- |       |        |
|-------|--------|
| A) -3 | B) -6  |
| C) -8 | D) -14 |

80) -42, 39 ಮತ್ತು 85 ರ ಮೊತ್ತ

- |        |         |
|--------|---------|
| A) 166 | B) -166 |
| C) 82  | D) -82  |

81) ಕೊಟ್ಟಿರುವ ಸಂಖ್ಯೆಗೆಯು ಮುಂದಿನವುಗಳಲ್ಲಿ ಯಾವುದನ್ನು ಸೂಚಿಸುತ್ತದೆ?

- |                  |
|------------------|
| A) $-5 + 2 = -3$ |
| B) $-2 + 5 = 3$  |
| C) $-2 - 5 = -8$ |
| D) $-2 + 3 = 1$  |



82) “ಇಪ್ಪತ್ತ ಮೂರು ಲಕ್ಷದ ನಲವತ್ತು ಸಾವಿರದ ಆರು” ಈ ಹೇಳಿಕೆಯ ಸಂಖ್ಯಾರೂಪ

- |              |              |
|--------------|--------------|
| A) 23,40,006 | B) 23,04,006 |
| C) 23,40,060 | D) 23,40,600 |

83)  $91 \times 579$  ರ ಗುಣಲಭ್ಯದ ಅಂದಾಜು ಚೆಲೆ


- |           |           |
|-----------|-----------|
| A) 40,000 | B) 45,000 |
| C) 54,000 | D) 60,000 |

84) 69ನ್ನು ರೋಮನ್ ಪದ್ಧತಿಯಲ್ಲಿ ಒರೆದಾಗ

- |         |         |
|---------|---------|
| A) XLIX | B) LXIX |
| C) LXXI | D) LIXX |

85) ಈ ಆಕೃತಿಯಲ್ಲಿ ಸರಳರೇಖೆ ಮತ್ತು ವರ್ಕರೇವೆಗಳ ಸಂಖ್ಯೆ ಕ್ರಮವಾಗಿ,

- A) 5, 4
- B) 4, 4
- C) 4, 5
- D) 5, 5



86) ಒಂದು ಪಂಚಭುಜಾಕೃತಿಯಲ್ಲಿನ ಕೊನ್ಕಾಣಗಳ ಒಟ್ಟು ಸಂಖ್ಯೆ


- |      |      |
|------|------|
| A) 2 | B) 3 |
| C) 4 | D) 5 |

87) ಒಂದೇ ಒಂದು ಜೋಡಿ ಅಭಿಮುಖ ಬಾಹುಗಳು ಸಮಾಂತರವಾಗಿರುವ ಚತುಭುಜ

- |               |               |
|---------------|---------------|
| A) ವರ್ತುಲಕೃತಿ | B) ತ್ರಾಂತಿಷ್ಟ |
| C) ವರ್ಗ       | D) ಆಯತ        |


88) ಕೊಟ್ಟಿರುವ ಚಿತ್ರದಲ್ಲಿ ಭಾಯೀಕೃತ ಭಾಗ

- A) ಶ್ರೀಜ್ಯಾಂತರ ಏಂದ
- B) ವೃತ್ತ ಏಂದ
- C) ಅರ್ಥವೃತ್ತ
- D) ಜ್ಯಾ



89) ಕೊಟ್ಟಿರುವ ಚಿತ್ರದಲ್ಲಿ  $x$  ಮತ್ತು  $y$  ಕೋನಗಳ ಮೊತ್ತವು ಒಂದು

- A) ಲಂಬಕೋನ
- B) ಲಘುಕೋನ
- C) ವಿಶಾಲಕೋನ
- D) ಸರಳಕೋನ



90) ಕೊಟ್ಟಿರುವ ವರ್ಗಪಾದ ಗೋಪುರದಲ್ಲಿ ಮುಖ, ಅಂಚು ಮತ್ತು ಶೃಂಗಗಳ ಸಂಖ್ಯೆ ಕ್ರಮವಾಗಿ

- A) 8, 5, 5
- B) 5, 4, 8
- C) 5, 5, 8
- D) 5, 8, 5

